

REF: HSL/SEC/2023/50

July 4, 2023

To The Deputy Manager Department of Corporate Services BSE Ltd. PJ Towers, Dalal Street Mumbai -400001 <b>Scrip Code: 514043</b>	To The Manager National Stock Exchange of India Ltd. Exchange Plaza, Plot No. C/1, G Block Bandra-Kurla Complex, Bandra (E), Mumbai 400051 <b>Symbol: HIMATSEIDE</b>
--	--

Dear Sir/ Madam,

**Sub: Newspaper publication of Notice for transfer of Equity Shares of the Company to Investor Education and Protection Fund (IEPF) Authority.**

Pursuant to Regulation 30 and 47 of SEBI (Listing Obligations and Disclosure Requirements) Regulations, 2015, please find enclosed copies of newspaper publications pertaining to Notice of transfer of Equity Shares of the Company to IEPF published in:

1. Business Standard (All Edition); and
2. Vartha Bharathi (Kannada)

Please take the same on record.

Thanking you,

Yours faithfully,  
**For Himatsingka Seide Limited**

**M. Sridhar**  
**Company Secretary**

Encl: As above



NOTICE
(For the attention of Equity Shareholders of the Company)

Sub: Transfer of Equity Shares of the Company to Investor Education and Protection Fund (IEPF)
This Notice is hereby given pursuant to the provisions of the Investor Education and Protection Fund Authority (Accounting, Audit, Transfer and Refund) Rules, 2015 as amended by the Ministry of Corporate Affairs (herein referred to as "the Rules")...

PIRAMAL PHARMA LIMITED
Regd. Office: G.F., Piramal Avenues, Anjuna Corporate Park, Karam Junction, LBS Marg, Kora (West), Mumbai - 400070
Telephone: +91-22-2222-9399
Email: id.investor@piramal.com; www.piramal.com
INFORMATION REGARDING ANNUAL GENERAL MEETING
The Ministry of Corporate Affairs has vide its circular dated 5th May, 2020 read with circulars dated 8th April, 2020, 13th April, 2020, 13th January, 2021, 14th December, 2021, 5th May, 2022 and 28th December, 2022 (collectively referred to as 'MCA Circulars') and Securities and Exchange Board of India (SEBI) vide its circulars dated 12th May, 2020, 15th January, 2021, 13th May, 2022 and 5th January, 2023 (collectively referred to as 'SEBI Circulars') permitted holding of the Annual General Meeting (AGM) through Video Conferencing (VC) / Other Audio Visual Means ('OAVM'), without the physical presence of the Members at a common venue in compliance with the provisions of the Companies Act, 2013 (the Act) and the SEBI (Listing Obligations and Disclosure Requirements) Regulations, 2015, the MCA Circulars and the SEBI Circulars, the 3rd AGM of the Members of Piramal Pharma Limited (the Company) will be held on Monday, 31st July, 2023 at 3:00 p.m. (IST) through VC / OAVM, to transact the businesses that will be set out in the Notice convening the AGM...

APTUS Aptus Value Housing Finance India Ltd.
CIN: L58927M2009PLC03561
Registered Office: No. 8B Doshi Towers, 8th Floor, No. 205, Poonamallee High Road, K.P. Park, Chennai 600 010
Phone No. 044 45629000
Email: cs@aptusindia.com Website: www.aptusindia.com
NOTICE OF POSTAL BALLOT AND REMOTE E-VOTING INFORMATION
NOTICE is hereby given pursuant to Sections 108, 110 and other applicable provisions, if any, of the Companies Act, 2013 (the Act), read with Companies (Management and Administration) Rules, 2014, (the Rules) and Regulation 44 of the Securities and Exchange Board of India (Listing Obligations and Disclosure Requirements) Regulations, 2015 ('Listing Regulations'), Secretarial Standards-2 on General Meeting ('SS-2') issued by Institute of Company Secretaries of India read with General Circular No. 14/2020 dated April 8, 2020, General Circular No. 17/2020 dated April 13, 2020, the General Circular No. 10/2021 dated June 23, 2021, General Circular No. 20/2021 dated December 08, 2021, General Circular No. 03/2022 dated May 05, 2022, General Circular No. 11/2022 dated December 28, 2022 issued by the Ministry of Corporate Affairs and other applicable laws and regulations, as amended from time to time (including any statutory modifications or amendments thereof for the time being in force) the Company has sent the Postal Ballot Notice along with the explanatory statement through electronic mode on July 03, 2023 to those members whose names appear in the Register of Members and whose e-mail IDs are registered with the Company's RTA / Depositories as on the cut-off date i.e. June 30, 2023 (cut-off date) for seeking approval of the members of the Company by postal ballot through electronic means on the terms of special business, as set out in the notice of the postal ballot...

For Himatsingka Seide Limited
Place: Bengaluru M. Sridhar
Date: July 3, 2023 Company Secretary
Himatsingka Seide Limited
Registered Office: 10/24 Kumarakrupa Road, High Grounds, Bengaluru - 560 001
Phone: +91-80-42578000 Fax: +91-80-41479384
Email: investors@himatsingka.com Website: www.himatsingka.com
CIN: L17112KA1985PLC006647

For Piramal Pharma Limited
Place: Mumbai Tanya Saloh
Date: 3rd July 2023 Company Secretary

For Aplus Value Housing Finance India Limited
Place: Chennai Saini Pandey
Date: July 03, 2023 Company Secretary & Compliance Officer

ASTEC LIFE SCIENCES LIMITED
Corporate Identity Number: UIN142004MLN00000001
Registered Office: G-04, 1st Floor, Pragasara, Eastern Express Highway, Vellore (E-4)
Tel: +91 42 2314 1023 Website: www.asteclife.com
NOTICE OF THE 33rd ANNUAL GENERAL MEETING TO BE HELD THROUGH VIDEO CONFERENCING (VC) / OTHER AUDIO VISUAL MEANS (OAVM) REMOTE E-VOTING INFORMATION AND BOOK BUILDING
NOTICE is hereby given that the 33rd (Thirty Third) Annual General Meeting ('AGM') of the Shareholders of ASTEC LIFE SCIENCES LIMITED, the Company, will be held on Thursday, 27th July, 2023 at 10:00 p.m. (IST) through Video Conferencing (VC) / Other Audio Visual Means (OAVM) to transact the business as set out in the Notice of the AGM which has been emailed to the Shareholders (whose e-mail addresses are registered with the Company's Depository Participant(s)) as on 30th June 2023. The Notice of the AGM along with the Annual Report for the Financial Year 2022-23 has been made available on the website of the Company i.e. www.asteclife.com and on the websites of the Stock Exchanges where the Equity Shares of the Company are listed i.e. BSE Limited at www.bseindia.com and National Stock Exchange of India Limited at www.nseindia.com and on the website of National Securities Depository Limited (NSDL) at www.evoting.nsdl.com...

UNITED SPIRITS LIMITED
Regd. Office: 'UB Tower', # 24, Vittal Mallya Road, Bengaluru-560 001.
Tel: +91 80 2221 0705; Fax: +91 80 3985 6862
Email: Investor.India@diageo.com; Website: www.diageoindia.com
Corporate Identity Number: L01551KA1999PLC024991
DIAGEO INDIA
NOTICE TO THE MEMBERS - INFORMATION REGARDING 24th ANNUAL GENERAL MEETING
Members may please note that the 24th Annual General Meeting ('AGM') of the Company will be held through Video Conferencing ('VC')/Other Audio-Visual Means ('OAVM') on Monday, 31st July 2023 at 3:30 p.m. (IST), in compliance with all the applicable provisions of the Companies Act, 2013 ('Act') and the Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with General Circular No.14/2020 dated April 08, 2020, 17/2020 dated April 13, 2020, 20/2021 dated May 5, 2020, 2/2021 dated January 13, 2021, 19/2021 dated December 08, 2021, 21/2021 dated December 14, 2021, 2/2022 dated May 05, 2022 and 10/2022 dated December 28, 2022 issued by the Ministry of Corporate Affairs ('MCA') and Circular No. SEBI/HO/CFD/CMD1/CIR/P/2020/79 dated May 12, 2020, Circular No. SEBI/HO/CFD/CMD2/CIR/P/2021/11 dated January 25, 2021, Circular No. SEBI/HO/CFD/CMD2/CIR/P/2022/62 dated May 13, 2022 and Circular No. SEBI/HO/CFD/P02/PICIR/2023/4 dated January 5, 2023 issued by Securities and Exchange Board of India ('SEBI') (hereinafter Collectively referred to as 'Circulars')...

ASTEC LIFE SCIENCES LIMITED
Removal of Voting & E-Voting during the AGM and Member Benefit
Shareholders are informed that in compliance with the provisions of Section 108 of the Act, read with Rule 42 of the Companies (Management and Administration) Rules, 2014 (including any modification), amendments or replacement thereof, Regulation 44 of the SEBI (Listing Regulations) and Secretarial Standard - 2 ('SS-2') on "General Meetings" issued by the Institute of Company Secretaries of India (ICSI), the Company is proposing to amend its existing listing obligations to cast their votes at all resolutions at all the meetings of the Members of the AGM, including the Company's proposing the facility of voting through e-voting system during the AGM (e-voting).
The remote e-voting period commences on Saturday, 22nd July, 2023 (at 9:00 a.m. IST) and ends on Wednesday, 26th July, 2023 (at 5:00 p.m. IST). During the period, the Shareholders of the Company holding shares either in physical form or in dematerialized form, as on the Cut-off Date, i.e. Thursday, 20th July, 2023 may cast their votes by remote voting on the Online and Secured Business as on the cut-off date of the AGM through electronic voting system (EVS) and the voting rights of the Shareholders shall be in proportion to their shareholdings in the Paid-up Equity Share Capital of the Company as on the cut-off date. The remote e-voting facility will be provided by NSDL for voting thereafter and Shareholders will not be allowed to vote electronically beyond the cut-off date and time. Once the vote at a resolution is cast by the Shareholder, the Shareholder shall not be allowed to change it subsequently. Only those Shareholders, who have not voted in the AGM through OAVM facility and have not cast their votes at the Resolutions through remote e-voting and are interested in participating in the AGM through e-voting system in the AGM. Members who have voted through remote e-voting will be eligible to attend the AGM but will not be eligible to cast their AGM投票 once they are recorded in the Register of Shareholders or in the Register of Beneficial Owners maintained by the Depositories as on the cut-off date and shall be entitled to avail the facility of remote e-voting as well as voting at the AGM...

For Shareholders holding shares in Demat Form and Physical Form
PAN: Enter your 10-digit alphanumeric PAN issued by Income Tax Department (Applicable for both demat share holders as well as physical share holders)
Dividend Bank Details OR Date of Birth (DOB): Enter the Dividend Bank Details or Date of Birth (in dd/mm/yyyy format) as recorded in your demat account or in the company records in order to login. If both the details are not recorded with the depository or Company, please enter the member id / folio number in the Dividend Bank details field as mentioned in instruction (iii) above.
(vii) After entering these details appropriately, click on "SUBMIT" tab.
(viii) Shareholders holding shares in physical form will then directly reach to the Company selection screen. However, shareholders holding shares in demat form will now reach "Password Creation" menu where in they are required to mandatorily enter their log in password in the new password field. Kindly note that this password is to be also used by the demat holders for voting for resolutions of any other company on which they are eligible to vote. provided that company opts for e-voting through CDCL platform. It is strongly recommended not to share your password with any other person and take utmost care to keep your password confidential.
(x) For share holders holding shares in physical form, the detail scan be used only for e-voting on the resolutions contained in this Notice.
(xi) Click on the EVSN of the Company.
(xii) On the voting page, you will see "RESOLUTION DESCRIPTION" and against the same the option "YES/NO" for voting. Select the option YES or NO as desired. The option YES implies that you as sent to the Resolution and option NO implies that you dissent to the Resolution.
(xiii) Click on the "RESOLUTIONS FILE LINK" if you wish to view the entire Resolution details.
(xiv) After selecting the resolution(s) you have decided to vote on, click on "SUBMIT". A confirmation box will be displayed. If you wish to confirm your vote, click on "OK", else to change your vote, click on "CANCEL" and accordingly modify your vote.
(xv) Once you "CONFIRM" your vote on the resolution, you will not be allowed to modify your vote.
(xvi) You can also take a print of the votes cast by clicking on "Click here to print" option on the Voting page.
(xvii) If a demat account holder has forgotten the login password, then Enter the User ID and the image verification code and click on Forgot Password & enter the details as prompted by the system.
In case of any query, the Members may contact us at registered office address, email id given above or contact our RTA





ಜಾತಿ ತಾರತಮ್ಯ ತೊಲಗಿಸಲು

ಸಿಎಂಗೆ 'ಬಹುತ ಕರ್ನಾಟಕ' ಪತ್ರ

ಬೆಂಗಳೂರು, ಮು.1: 'ಜಾತಿ ಪೂಜೆ' ಜಾತಿ ಭೇದಗಳನ್ನು ಮುಂದೂಡಿ, ಜನತೆಗೆ ಒಂದು ಮುಕ್ತ ಕರ್ನಾಟಕ ಕಲ್ಪಿಸುವುದು...

'ಜಾತಿ ತಾರತಮ್ಯ ತೊಲಗಿಸಲು' ಎಂಬ ಆಶಯವನ್ನು ವ್ಯಕ್ತಿಸಿ, ಸಿಎಂಗೆ 'ಬಹುತ ಕರ್ನಾಟಕ' ಪತ್ರ ಸಲ್ಲಿಸಿದರು.

'ಜಾತಿ ತಾರತಮ್ಯ ತೊಲಗಿಸಲು' ಎಂಬ ಆಶಯವನ್ನು ವ್ಯಕ್ತಿಸಿ, ಸಿಎಂಗೆ 'ಬಹುತ ಕರ್ನಾಟಕ' ಪತ್ರ ಸಲ್ಲಿಸಿದರು.

'ಜಾತಿ ತಾರತಮ್ಯ ತೊಲಗಿಸಲು' ಎಂಬ ಆಶಯವನ್ನು ವ್ಯಕ್ತಿಸಿ, ಸಿಎಂಗೆ 'ಬಹುತ ಕರ್ನಾಟಕ' ಪತ್ರ ಸಲ್ಲಿಸಿದರು.

ವಿದ್ಯಾರ್ಥಿನಿ ಸೌಜನ್ಯ

ಅತ್ಯಾಚಾರ, ಕೊಲೆ ಪ್ರಕರಣ ತನಿಖೆಗೆ ಎಸ್.ಐ.ಎಸ್ ರಚಿಸುವಂತೆ

ಗೃಹ ಸಚಿವರಿಗೆ ಮನವಿ



ಬೆಂಗಳೂರು, ಮು.1: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ತನಿಖೆಗೆ ಎಸ್.ಐ.ಎಸ್ ರಚಿಸುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ತನಿಖೆಗೆ ಎಸ್.ಐ.ಎಸ್ ರಚಿಸುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ತನಿಖೆಗೆ ಎಸ್.ಐ.ಎಸ್ ರಚಿಸುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಪಟ್ಟಾಭಿರಾಮ ಸೋಮಯಾಜಿ ಜನಪದ

ವಿಚಾರಣೆಗೆ ಬಗ್ಗೆ ಸವಾಲು ಒತ್ತು

ಹೊಂದಿದ್ದರು: ಪ್ರೊ.ಕಾಳೇಗೌಡ ನಾಗವಾರ



ಬೆಂಗಳೂರು, ಮು.1: ಜನಪದ ವಿಚಾರಣೆಗೆ ಬಗ್ಗೆ ಸವಾಲು ಒತ್ತು ಹೊಂದಿದ್ದರು: ಪ್ರೊ.ಕಾಳೇಗೌಡ ನಾಗವಾರ.

ಜನಪದ ವಿಚಾರಣೆಗೆ ಬಗ್ಗೆ ಸವಾಲು ಒತ್ತು ಹೊಂದಿದ್ದರು: ಪ್ರೊ.ಕಾಳೇಗೌಡ ನಾಗವಾರ.

ಜನಪದ ವಿಚಾರಣೆಗೆ ಬಗ್ಗೆ ಸವಾಲು ಒತ್ತು ಹೊಂದಿದ್ದರು: ಪ್ರೊ.ಕಾಳೇಗೌಡ ನಾಗವಾರ.

ಗುತ್ತಿಗೆ, ನೇರಪಾವತಿಯ ಕಾರ್ಯಕ್ರಮ

ಪ್ರಾಯೋಗಿಕವಾಗಿ ಅನುಷ್ಠಾನ

ಬೆಂಗಳೂರು, ಮು.1: ಗುತ್ತಿಗೆ, ನೇರಪಾವತಿಯ ಕಾರ್ಯಕ್ರಮ ಪ್ರಾಯೋಗಿಕವಾಗಿ ಅನುಷ್ಠಾನ.

ಗುತ್ತಿಗೆ, ನೇರಪಾವತಿಯ ಕಾರ್ಯಕ್ರಮ ಪ್ರಾಯೋಗಿಕವಾಗಿ ಅನುಷ್ಠಾನ.

ಗುತ್ತಿಗೆ, ನೇರಪಾವತಿಯ ಕಾರ್ಯಕ್ರಮ ಪ್ರಾಯೋಗಿಕವಾಗಿ ಅನುಷ್ಠಾನ.

ಗುತ್ತಿಗೆ, ನೇರಪಾವತಿಯ ಕಾರ್ಯಕ್ರಮ ಪ್ರಾಯೋಗಿಕವಾಗಿ ಅನುಷ್ಠಾನ.

ಬೆಂಗಳೂರು ವಿಶ್ವವಿದ್ಯಾನಿಲಯ ಕಂಪೌಂಡಿಂಗ್ ಸೇವೆ

CHANGE OF NAME I, RAHUL BOHRE R/10 C/13, Purva Seasons C/13 Ram Nagar, Nagavara, Bengaluru-560093, have changed my Daughter's name from SWARA BOHRE to SWARA RAHUL BOHRE vide affidavit dated: 27/07/2023 Before Notary: Sivakumara.M.N Bengaluru.

CHANGE OF NAME I, SHABIR AHMED S/o Abdul Basheer R/10 No 23, 2nd Floor, 7th A Cross, Someshwara Nagar, Jayanagar 1st Block, Bengaluru, 560011 have changed my name to SHABEER AHMED vide affidavit dated: 3/7/2023 Before Notary L.Puttaraju Bengaluru.

CHANGE OF NAME I, MARIYAM SAIFUDIN D/O H. H. M. Saifuddin, W/o. Saifuddin, residing at No. 19/26, 2nd Floor, 3rd Cross, Lalbagh, Bengaluru, 560011, have changed my name to MARIYAM SHABIR AMIN vide affidavit dated: 03/07/2023 before notary S.R. NANJUNDA SWAMY, Bengaluru.

CHANGE OF NAME I, PRAHAR ANIL PANDIT, residing at No. 13, 3rd Cross, Attelary Road, Gouthampuram Ulsoor, Bengaluru South Bengaluru-560008, have changed my name to AYESHA SIDDIQUA, vide affidavit dated: 03/07/2023 before notary A. IDINABBA, Bengaluru.

CHANGE OF NAME I, MALLEGWODA A. O, S/o Chandrappa and residing at No.38, Megha Nilaya, 10th A' Cross, Thigalrapalya Main Road, Basal Nagar, Peenya 2nd Stage, Bengaluru 560058 have changed my name to MALLEGWODA A vide affidavit dated: 28.06.2023 before notary B.V. NAGABHUSHANA, Bengaluru.

CHANGE OF NAME I, HANSARI, Residing at No.39/2 Z, 3rd Cross, Andra Muniyappa Building, Chelkeri, Kaiyang Nagar, Bengaluru-560043, have changed my name to Mr. HANSARI HABEER vide affidavit dated 11/03/2023 before Notary S.R. NANJUNDA SWAMY, Bengaluru.

CHANGE OF NAME I, GULNAZ FAZIL, Residing at No.1830, 2nd floor, 3rd Stage, 6th Main Masjid Hill, 10th Cross, Bilal Nagar, Bengaluru-560043, have changed my name to Mrs. GULNAZ BEGUM vide affidavit dated 20.06.2023 before Notary C. SHARADA, Bengaluru.

CHANGE OF NAME I, KHADER AHMED, S/o Zammer Ahmed, Residing at No.62/1, 1st Floor, 3rd Cross, Gundappa Block, C Nagar, Bengaluru-560006, have changed my name to KHADER AHMED QURESHI vide affidavit dated 03/07/2023 before Notary R. BASAVARAJA, Bengaluru.

ಭೂಸ್ವಾಧೀನ ಪ್ರಕ್ರಿಯೆ

ನಾಯಕನಿಗೆ ಸೂಚನೆ

ಬೆಂಗಳೂರು, ಮು.1: ಭೂಸ್ವಾಧೀನ ಪ್ರಕ್ರಿಯೆ ನಾಯಕನಿಗೆ ಸೂಚನೆ.

ಭೂಸ್ವಾಧೀನ ಪ್ರಕ್ರಿಯೆ ನಾಯಕನಿಗೆ ಸೂಚನೆ.

ಭೂಸ್ವಾಧೀನ ಪ್ರಕ್ರಿಯೆ ನಾಯಕನಿಗೆ ಸೂಚನೆ.

ಭೂಸ್ವಾಧೀನ ಪ್ರಕ್ರಿಯೆ ನಾಯಕನಿಗೆ ಸೂಚನೆ.

ಕೆವಿ ತಾಂತ್ರಿಕ ಸಮೀಕ್ಷೆ

ಕವನಗಳ ಆಧಾರ

ಕೆವಿ ತಾಂತ್ರಿಕ ಸಮೀಕ್ಷೆ ಕವನಗಳ ಆಧಾರ.

ಹಿಮತ ಸಿಂಗ್ ಕೆ

ಹಿಮತ ಸಿಂಗ್ ಕೆ.

ಹಿಮತ ಸಿಂಗ್ ಕೆ.

ಹಿಮತ ಸಿಂಗ್ ಕೆ.

ಹಿಮತ ಸಿಂಗ್ ಕೆ.

ಕುರಿತು ಉತ್ಪಾದನೆ

ಕುರಿತು ಉತ್ಪಾದನೆ.

CHANGE OF NAME

I, IRIFANA ABEEN and Residing at H.K Manali, Mecca Rice Mill Road, Sira, Tumkur 572132, Karnataka, India, Now Camp A at Bangalore, have changed my minor son's name from SHAIK MOHAMED MUSTAKEEM RALI to SHAIK MOHAMED MUSTAKEEM RALI vide affidavit dated: 23.06.2023 before notary B.V. NAGABHUSHANA, Bengaluru.

CHANGE OF NAME I, HANSARI, Residing at No.39/2 Z, 3rd Cross, Andra Muniyappa Building, Chelkeri, Kaiyang Nagar, Bengaluru-560043, have changed my name to Mr. HANSARI HABEER vide affidavit dated 11/03/2023 before Notary S.R. NANJUNDA SWAMY, Bengaluru.

CHANGE OF NAME I, SHIVAMMA, S/ALSO KNOWN AS SHEELA S.W/o Syed Zahar Ullah, Residing No.123, (IG 3rd Main, B Sector Road, Yelahanu New Town, Bengaluru-560064, have changed my name to SUMAYA ZAFAR, vide affidavit dated 01/07/2023 before Notary R. BASAVARAJA, Bengaluru.

CHANGE OF NAME I, SRINIVASA VENKATAPPA, S/o Venkatappa Ramahalli, R/o No. 9, SVV Traders, Behind Old Police Station Road, K Puram Bengaluru 560036, have changed my name to SRINIVASA VENKATAPPA, vide affidavit dated: 03/07/2023 before notary K B SADHA SHIVAPPA, Bengaluru.

CHANGE OF NAME I, MOHAMMED IRFAN, S/o Shahi Ahmed, Residing No.309, 2nd Main Road, Tumkur Road, Bhavanai Driving School, Chikkaballapurka, Bengaluru-560073, have changed my name to IRFAN, vide affidavit dated 15-03-2023 before Notary MEER HASSAN, Bengaluru.

CHANGE OF NAME I, BHARGAVI, D/o Dattatreya Sindol, Residing at No.9-7-285, BVB College Road, Bidar, Bidar District 505403, have changed my name to BHARGAVI SINDOL, vide affidavit dated 03-07-2023 before Notary B.CHITRA, Bengaluru.

CHANGE OF NAME I, SHASHIBHOOSHAN H. BHUSHAN ACHARI, Residing at No.146, 3rd Cross, 4th Main, Nanjappa Layout, Adugodi, Bengaluru 560030, have changed my name to SHASHIBHOOSHAN N. vide affidavit dated: 01-07-2023 before notary B.M. CHANDRASHEKAR, Bengaluru.

CHANGE OF NAME

I, DEVI MARAMATHA, W/o Sri. Daniel Moses Pusharaj, aged 48yrs, Residing at No. 19/26, 2nd Floor, 3rd Cross, Lalbagh, Bengaluru, 560011, have changed my name to DEBORAH ANNA MARY, vide affidavit dated: 28.06.2023 before notary MAMATHA.M.K., Bengaluru.

CHANGE OF NAME I, SHEILA SCHWARTZ, R/10 No. 205, 2nd Floor, KO(B)Bhanna Pradi Apartment, Kachanakanaahli, Bengaluru-560084, have changed my name to Mrs. SHEILA SWARTZ B.E (SHEILA SWARTZ BEATRICE ELIZABETH) vide affidavit dated: 03-07-2023 before notary S.R. NANJUNDA SWAMY, Bengaluru.

CHANGE OF NAME I, TASNEEM HUSSAIN BAHRAIN WALLA, Residing at No.79, Fizza Manzil, 18th Main, 21st Cross, J.P Nagar, 5th Phase, Bengaluru-560078, have changed my name to TASNEEM BAHRAIN WALLA vide affidavit dated 03/07/2023 before Notary R. BASAVARAJA, Bengaluru.

CHANGE OF NAME I, VAASUDEVAN, G, S/o Gopi B.G. R/10 No.427, 2nd Cross, Bank Layout Colony, B. Bogadi, Mysuru-570026, now camp at Bengaluru, have changed my name from VAASUDEVAN. G. to VIJAY VAASUDEVAN. G. vide affidavit dt: 03-07-2023 before notary L. GOPALAKRISHNA, Bengaluru.

CHANGE OF NAME I, RANJEETH KUMAR PALANISWAMY, S/o Palaniswamy Gopindaswamy, R/2 No.14 Rowan Park Road Near Kherava Circle, VV Puram, Bengaluru 560064, have changed my name to RANJITH KUMAR PALANISWAMY, vide affidavit dt: 03-07-2023 before notary K.M. MANI, Bengaluru.

CHANGE OF NAME I, NANEESH M. N, Residing at M. Maniyambal, Guttalahunke, Maralawadi, Harohalli Post, Kanakapura Tal, Ramnagar Circle, Korntakka, have changed my name to NANDISH M. N., vide affidavit dated 03/07/2023 before Notary B.M. CHANDRASHEKAR, Bengaluru.

CHANGE OF NAME I, YOGESH URMESH SHOLAPURKAR, aged 39c, age 46 yrs Residing at No.1942, Kaddolik Gali, Belagavi City-590001, presently camp at Bengaluru have changed my name to YOGESH URMESH SHOLAPURKAR vide affidavit dated 01.07.2023 before Notary UDAY KUMAR, G. Bengaluru.

ಕುರಿತು ಉತ್ಪಾದನೆ

ಕುರಿತು ಉತ್ಪಾದನೆ.